



June 09, 2023

DGM- Corporate Relations
Bombay Stock Exchange Ltd.
Phiroze Jeejeebhoy Towers
Dalal Street
Mumbai 400 001

The Listing Department
National Stock Exchange
Exchange Plaza
Plot No. C-1, Block G
Bandra – Kurla Complex
Bandra (East)
Mumbai – 400 051

Dear Sir,

Sub.: Notice confirming the dispatch of Notice of 34th Annual General Meeting (AGM).

Pursuant to Regulation 30 read with Schedule III Part A Para A of SEBI (Listing Obligations and Disclosure Requirements) Regulations, 2015, we herewith enclose the Newspaper advertisement published in Financial Express and Sanjevani regarding completion of electronic dispatch of the Annual Report for FY 2022-23 and Notice to the 34th AGM of the Company, which is scheduled to be held on Tuesday, July 04, 2023 through Video Conference (VC) or Other Audio Visual Means (OAVM) at 02.30 p.m.

The Annual Report is also available at the following link: <https://tataelxsi.com/FY-2022-23-Integrated-Annual-Report.pdf>

Request you to kindly take the same on record and confirm.

Best Regards

For **Tata Elxsi Limited**

**Cauveri
Sriram** Digitally signed
by Cauveri Sriram
Date: 2023.06.09
17:36:45 +05'30'

Cauveri Sriram
Company Secretary and Compliance Officer

TATA ELXSI

Registered Office **Tata Elxsi Limited** ITPB Road Whitefield Bangalore 560 048 India
Tel +91 80 2297 9123 Fax +91 80 2841 1474
www.tataelxsi.com

(CIN-L85110KA1989PLC009968)



ಲಂಡನ್ ಸಿಟಿ ವಿವಿ ಘಟಕೋತ್ಸವದಲ್ಲಿ ಪದವಿ ಸ್ವೀಕರಿಸಿ, ಕನ್ನಡ ದೃಜ ಪ್ರದರ್ಶಿಸಿ ಕನ್ನಡ ಅಸ್ತಿತ್ವ ಮೆರೆದು ತಾಯ್ನಾಡಿಗೆ ಆಗಮಿಸಿದ ಬೀದರ್ ಜಿಲ್ಲೆ ವಿದ್ಯಾರ್ಥಿ ಆದಿತ್ ಆರ್. ವಾಲಿರವರು ಮಾಜಿ ಸಿಎಂ ಹೆಚ್.ಡಿ. ಕುಮಾರ ಸ್ವಾಮಿರವರನ್ನು ಭೇಟಿಯಾಗಿದ್ದರು. ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಜನರ ಪರದಾಟ

ಕೆಜಿಎಫ್.ಜೂ.9- ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಸರ್ವರ್ ಡೌನ್ ಮತ್ತು ಬ್ಯಾಟರಿ ಬ್ಯಾಕ್ ಅಪ್ ಇಲ್ಲದಿರುವುದರಿಂದ ಸಾರ್ವಜನಿಕರು ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಎಡತಾಕಿದರು ಕೆಲಸವಾಗುತ್ತಿಲ್ಲ ಮತತೋಂದು ಕಡೆ ಹಾಲಿ ತಹಶೀಲ್ದಾರ್ ಗ್ರೇಡ್ 1 ತಹಶೀಲ್ದಾರ್ ಆಗಿದ್ದು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ ತಂಬ್ ನೀಡಲು ಗೇಡ್ 2 ತಹಶೀಲ್ದಾರ್ ಅಗತ್ಯವಿದ್ದು ಗ್ರೇಡ್ 2 ತಹಶೀಲ್ದಾರ್ ಇಲ್ಲದಿರುವುದರಿಂದ ಸರ್ಕಾರ ಮುಳಭಾಗಿಲು ತಹಶೀಲ್ದಾರ್ಗೆ ಹೆಚ್ಚುವರಿ ಜವಾಬ್ದಾರಿಯನ್ನು ಹೊರಿಸಿದ್ದು ಜಾತಿ ಆದಾಯ ಪ್ರಮಾಣಗಳ ಸಹಿಗಾಗಿ ಇಲ್ಲಿನ



ಸಿಬ್ಬಂದಿಗಳು ಮುಳಭಾಗಲಿಗೆ ಹೋಗಿ ಬರಬೇಕಾದ ಅನಿವಾರ್ಯ ಪರಿಸ್ಥಿತಿ ತಲೆ ದೂರಿದೆ ಇದರಿಂದ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತಮ್ಮ ಆದಾಯ ಪ್ರಮಾಣಪತ್ರ ಪಡೆಯಲು ತೊಂದರೆ ಯಾಗುತ್ತಿದೆ ಎಂಬ ಆಳಲನ್ನು

ಸಾರ್ವಜನಿಕರು ತೊಡಿಕೊಳ್ಳುತ್ತಿದ್ದಾರೆ. ತಕ್ಷಣ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತಗಮನಹರಿಸಿ ಸೂಕ್ತ ಕ್ರಮವಹಿಸಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸುತ್ತಿದ್ದಾರೆ.



ನೂತನ ಕೃಷಿ ಸಚಿವ ಎನ್. ಚೆಲುವರಾಯ್ ಸ್ವಾಮಿಯವರಿಗೆ ಕಸಾಪ ಮಾಜಿ ಗೌ. ಕಾರ್ಯದರ್ಶಿ ವ.ಚ. ಚನ್ನೇಗೌಡ, ಕುವೆಂಪು ಕಲಾನಿಕೇತನ ಅಧ್ಯಕ್ಷ ಕುವೆಂಪು ಪ್ರಕಾಶ್, ರಾಜ್ಯ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾಸಮಿತಿ ಕಾರ್ಯದರ್ಶಿ ಹುಸೇನ್ ರವರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ಜೂ.12 ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಸಿದ್ಧತೆ

ಶಿವಮೊಗ್ಗ, ಜೂ.09-2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜಿಲ್ಲೆಯಲ್ಲಿ ಜೂನ್ 12 ರಿಂದ 19 ರವರೆಗೆ ನಡೆಯಲಿದ್ದು ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಪೂರ್ವಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸೂಚನೆಗಳನ್ನು ನೀಡಿದರು. ಒಟ್ಟು 3523 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಜಿಲ್ಲೆಯ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜೂನ್ 12 ರಂದು ಪ್ರಥಮ ಭಾಷೆ, ಜೂ.13 ರಂದು ವಿಜ್ಞಾನ, ಜೂ.14 ರಂದು ದ್ವಿತೀಯ ಭಾಷೆ, ಜೂನ್

15 ಸಮಾಜ ವಿಜ್ಞಾನ, ಜೂನ್ 16 ರಂದು ತೃತೀಯ ಭಾಷೆ, ಜೂನ್ 17 ರಂದು ಗಣಿತ, ಜೂನ್ 19 ರಂದು ಇತರ ಕೋರ್ಸ್ ವಿಷಯಗಳ ಪರೀಕ್ಷೆ ನಡೆಯಲಿದೆ. ಈಗಾಗಲೇ 14 ಮುಖ್ಯ ಅಧೀಕ್ಷಕರು, 14 ಜನ ಸ್ಥಾನಿಕ ಜಾಗೃತ ದಳ ಅಧಿಕಾರಿ, 7 ಜನ ಮಾರ್ಗಾಧಿಕಾರಿ, 7 ಮೊಬೈಲ್ ಸ್ವಾಧೀನಾಧಿಕಾರಿ, 9 ಜನ ವೀಕ್ಷಕರನ್ನು ನೇಮಿಸಲಾಗಿದೆ. ಹಾಗೂ ಕೊಠಡಿ ಮೇಲ್ವಿಚಾರಕು, ಸಿಬ್ಬಂದಿ ನಿಯೋಜನೆ ಆಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಮತ್ತು ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ. ಪರೀಕ್ಷಾದಿನಗಳಂದು ಯಾವುದೇ ಅತಿಶಯ ಘಟನೆಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತಾಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತುಮುತ್ತಲಿನ 200 ಮೀ. ಘಾಸಲೆಯವರೆಗೆ ಸಿಆರ್‌ಪಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನ/ಖೀರೋಪಕರಣ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ, ಒದಗಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಪಿ ಟಿವಿ ಕಾರ್ಯನಿರ್ವಹಣೆ ಖಾತರಿಪಡಿಸಿಕೊಳ್ಳಬೇಕು ಎಂದ ಅವರು ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಸಕಲ ಸಿದ್ಧತೆ ಬಗ್ಗೆ ಸೂಚನೆ ನೀಡಿದರು. ಡಿಡಿಪಿಎಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದರು. ಸಭೆಯಲ್ಲಿ ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ಪರಿಷ್ಕಾರಿ ಕಾರಿ ಜಿ.ಕೆ.ಮಿಥುನ್‌ಕುಮಾರ್, ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಶಿಕ್ಷಣಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.



ಕರುನಾಡ ಕಾರ್ಮಿಕ ವೇದಿಕೆಯ ಗೌರವ ಅಧ್ಯಕ್ಷರಾಗಿ ನೇಮಕವಾದ ರಾಮಮೂರ್ತಿನಗರದ ಎಸ್. ಎಚ್.ದೃಷ್ಟಿ ಚಿಕ್ಕಾಲಜಿಯ ನಿರ್ದೇಶಕ ರವಿಕುಮಾರ್ ಎನ್.ಎಮ್ ಅವರನ್ನು ರಾಜ್ಯಾದ್ಯಕ್ಷ ಚಂದ್ರುಗೌಡ ಸನ್ಮಾನಿಸಿದರು. ರಾಜ್ಯ ಕಾರ್ಯದ್ಯಕ್ಷ ನಾರಾಯಣಸ್ವಾಮಿ, ಲಕ್ಷ್ಮಣಮೂರ್ತಿ ಇದ್ದರು.

ಮಗನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಕೊಂದ ಅಪ್ಪ

ಚಿತ್ರದುರ್ಗ, ಜೂ. 9: ಮಗನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮಣ್ಣಲ್ಲಿ ಹೂತಿಟ್ಟ ಘಟನೆ ತಾಲ್ಲೂಕಿನ ಕನ್ನೇಡ್ಲು ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಜೋಗೇಶ ಪಾಳ್ಯ ಬಡಾವಣೆಯ ಗುರುಕಿರಣ್ (20) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಕೊಲೆ ಆರೋಪಿಗಳಾದ ರಮೇಶ, ಸೋಮ, ವಿರೂಪಾಕ್ಷ ಅವರನ್ನು ಕೋಟಿಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರದ ಜೋಗೇಶ ಪಾಳ್ಯ ಬಡಾವಣೆಯ ಗುರುಕಿರಣ್ ಎಂಬಾತ ಕಳೆದ ಏಪ್ರಿಲ್ 25 ರಂದು ನಾಪತ್ತೆಯಾಗಿದ್ದ, ಈ ಕುರಿತು ಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಬೆನ್ನು ಹತ್ತಿ ತನಿಖೆ ನಡೆಸಿದ ಕೋಟಿ ಠಾಣೆ ಪೊಲೀಸರಿಗೆ ಚಿತ್ರದುರ್ಗ ತಾಲ್ಲೂಕಿನ ಕನ್ನೇಡ್ಲು ಗ್ರಾಮ ಬಳಿಯ ಅರಣ್ಯ ಪ್ರದೇಶದಲ್ಲಿ ಕಾಣೆಯಾದ ಯುವಕ ಗುರುಕಿರಣ್ ಯುವಕನ ಶವಪತ್ರ ಮಾಡಿದ್ದಾರೆ. ಘಟನೆ ಹಿನ್ನೆಲೆ: ಜೋಗೇಶ ಪಾಳ್ಯ ಬಡಾವಣೆಯ ಗುರುಕಿರಣ್ ಹಾಗೂ ಆಟೋ ಚಾಲಕ ರಮೇಶ ಎಂಬಾತನ ಮಗ ಗೋಪಿ ಇಬ್ಬರಿಗೂ ಕಳೆದ ಮಾರ್ಚಿ ತಿಂಗಳಲ್ಲಿ ನಗರದ ಯೂನಿಯನ್ ಪಾರ್ಕ್ ಹತ್ತಿರ ಎಕ್ ರೈಸ್ ತಿನುವ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಗುರುಕಿರಣ್ ಗೋಪಿಯ ತಲೆಗೆ ಯಾವುದೋ ವಸ್ತುವಿನಿಂದ ಬಲವಾಗಿ

ಹಣ ವಸೂಲಿ: ಎಎಸ್‌ಐ ಸೇರಿ ಇಬ್ಬರ ಸಸ್ಪೆಂಡ್

ಶುಮಕೂರು, ಜೂ.9-ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಕಳ್ಳಂಬೆಳ್ಳಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ಜೇಪ್ ಚಾಲಕನನ್ನು ಜಿಲ್ಲಾ ಪೊಲೀಸ್ ಪರಿಷ್ಕಾರಿ ರಾಮಲಾಳುಕುಮಾರ್ ಸೇವೆಯಿಂದ ಅವರು ಅಮಾನತ್ತಾಗೊಳಿಸಿದ್ದಾರೆ. ಸಿರಾ ತಾಲ್ಲೂಕು ಕಳ್ಳಂಬೆಳ್ಳಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಿದಾನಂದಸ್ವಾಮಿ ಹಾಗೂ ಜೇಪ್ ಚಾಲಕ ಚಿಕ್ಕಪನುಮಯ್ಯ (ಡಿಎಆರ್) ಎಂಬುವರೇ ಅವಾನತ್ತುಗೊಂಡಿರುವವರು. ಇವರು ಹೆದ್ದಾರಿಯಲ್ಲಿ ಜಿಲೆಸುವ ಲಾರಿಗಳನ್ನು ಅಡ್ಡಗಟ್ಟಿದಾಖಲಾತಿ ಪರಿಶೀಲಿಸುವ ಪದ್ಧತಿ ಚಾಲಕರುಗಳಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಇನ್ಸ್‌ಪೆಕ್ಟರ್ ನೀಡಿದ ವರದಿಯ ಆಧಾರದ ಮೇಲೆ ಎಸ್‌ಐ ರಾಮಲಾಳುಕುಮಾರ್ ಅವರು ಇವರಿಬ್ಬರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಉಚಿತ ವೀಕ್ಷಣೆಗೆ ಡಿಸ್ನಿ ಅವಕಾಶ

ನವದೆಹಲಿ, ಜೂ.9-ಭಾರತದಲ್ಲಿ ಅರ್ಧ ಶತಕೋಟಿ ಸ್ಟ್ಯಾಟ್‌ಫೋನ್ ಬಳಕೆದಾರರಿಗೆ ಡಿಸ್ನಿ+ಹಾಟ್‌ಸ್ಟಾರ್ ವಿಶ್ವಕಪ್, ಏಷ್ಯಾ ಕಪ್ ಅನ್ನು ಉಚಿತವಾಗಿ ಸ್ಟ್ರೀಮ್ ಮಾಡಲು ನಿರ್ಧರಿಸಿದೆ. ಜಿಯೋ ಸಿನಿಮಾ ಐಪಿಎಲ್ ಪಂದ್ಯಗಳನ್ನು ಹೊಂದಿತ್ತು. ಜಿಯೋ ಸಿನಿಮಾ ಐಪಿಎಲ್ ಪಂದ್ಯಗಳನ್ನು ಡಿಜಿಟಲ್ ಪ್ರಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಿತ್ತು. ಐಪಿಎಲ್ ಟಿವಿಯಲ್ಲಿ ನೇರ ಪ್ರಸಾರದ ಅರ್ಧ ಬಿಲಿಯನ್ ವೀಕ್ಷಕರನ್ನು ನೋಂದಾಯಿಸಿದ ಮೊದಲ ಕ್ರಿಕೆಟ್ ಪಂದ್ಯವಳಿಯಾಗಿದೆ ಎಂದು ಡಿಸ್ನಿ ಸ್ಟಾರ್ ಈ ಹಿಂದೆ ಹೇಳಿದ್ದರು.




ನಿಗದಿಪಡಿಸಲಾಗಿದೆ. ಎರಡೂ ಈವೆಂಟ್‌ಗಳು ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ, ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ-ಕ್ವಿ ಭೇಟಿ ನೀಡುವ ವಿವಾದದ ಮಧ್ಯೆ ಏಷ್ಯಾ ಕಪ್ ಈಗಾಗಲೇ ಕುತೂಹಲ ಹುಟ್ಟಿಸಿದೆ.

ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ದೂರದರ್ಶನ ಮತ್ತು ಡಿಜಿಟಲ್ ಪ್ರಾಟ್‌ಫಾರ್ಮ್‌ಗಳಿಗೆ ದಾಖಲೆಯ ವೀಕ್ಷಕರನ್ನು ಪಡೆದ ಬಿಸಿಸಿಎಮೊದಲ ಬಾರಿಗೆ ಐಪಿಎಲ್‌ನ ಮಾರ್ಕಮ ಹಕ್ಕುಗಳನ್ನು ವಿಭಜಿಸಿತ್ತು, ಅಲ್ಲಿ ಡಿಸ್ನಿ

ಕಳೆದು ಹೋಗಿದೆ
ಶ್ರೀ ವೆಂಕಟ ರಮೇಶ್ ಕಪ್ಪಗಂವುಲ ಬಿಸ್ ನೆರೂವೆಮೂರ್ತಿ ಕಪ್ಪಗಂವುಲ ವೆಂಕಟ, ದರ್ಶಿ ನಂ. 1 ಶ್ರೀದಾಸು ಶೆಟ್ಟಿಯಲ್, ಭೋಗನಹಳ್ಳಿ ಮುಖ್ಯರತ್ನ, 2ನೇ ಮುಖ್ಯರತ್ನ, ಜೆ.ಆರ್ ಲೇಔಟ್, ಎಸ್.ಎಲ್.ಎಸ್ ಸಬ್ಬಲ್ ಹತ್ತಿರ, ಭೋಗನಹಳ್ಳಿ, ಪೂರ್ವಾಂಧ್ರ, ಬೆಂಗಳೂರು-560105. ಈ ವಿಳಾಸದಲ್ಲಿ ವಾಸವಾಗಿರುವ ನಾನು ಈ ಪ್ರಕಟಣೆ ಮೂಲಕ ತಿಳಿಯಪಡಿಸುವುದೇನೆಂದರೆ ನಮ್ಮ ವಸತಿಯನ್ನು ಸ್ವಕಾಂಕ್ಷರ ಮಾಡುವ ಹೇಳಿ ನಮ್ಮ ನಿವೇಶನದ ಮೂಲ ಖಾತಾ ಸರ್ವಿಸ್‌ಫೇಟ್ ಕಳೆದು ಹೋಗಿರುತ್ತದೆ. ಎಲ್ಲಾ ಕಡೆ ಹುಡುಕಲಾಗಿ ಇದು ಸಿಕ್ಕಿರುವುದಿಲ್ಲ. ಆದ್ದರಿಂದ ಬಿಡಿಸಿ ಪ್ರಾಧಿಕಾರದವರು ದಯಮಾಡಿ ನನ್ನ ಹೆಸರಿಗೆ ಹುಟ್ಟಿಕೊಳ್ಳಿ ಖಾತಾ ಸರ್ವಿಸ್‌ಫೇಟ್‌ನ್ನು ನೀಡಬೇಕೆಂದು ಕೋರುತ್ತೇನೆ. ಈ ಮೂಲ ಖಾತಾ ಸರ್ವಿಸ್‌ಫೇಟ್ ಯಾರಿಗಾದರೂ ಸಿಕ್ಕಿದಲ್ಲಿ ಈ ಮೇಲ್ಕಂಡ ವಿಳಾಸಕ್ಕೆ ತಲುಪಿಸಬೇಕೆಂದು ಕೋರುತ್ತೇನೆ. ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಲಾಸ್ಟ್ ವರದಿ ನಂ. 0579029/2023

ಸಂಪರ್ಕಿಸಬೇಕಾದ ವ್ಯಕ್ತಿ:
ವಿನೋದ್ ಎ.
ಮೊ: 9900543888



1985ರ ರಸಗೊಬ್ಬರ ನಿರ್ಮಾಪಕರಾದ ಅಡೀಶ್ ಅಡಿಯನ್ ನಿರ್ದೇಶನದಲ್ಲಿ
ವಿಶೇಷಣರಣೊಂದಿಗೆ 100% ನೀರಿನಲ್ಲಿ ಕರಗುವ ರಸಗೊಬ್ಬರಗಳ ಮಿಶ್ರಣ ಮಾರಾಟ.

K+S ಫಫೆಲ್ಯುಸರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

100% ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಕೆಳಕಂಡ ವಿಶೇಷಣರಣೊಂದಿಗೆ ಮಾರಾಟ ಮಾಡಲು ನಿರ್ದೇಶಿಸಿದೆ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ

Product : Potassium Magnesium Sulphate
Grade : STRAIGHT POTASSIUM FERTILIZER
Trade Name : Patentkali

Composition	Unit	Specification
Potassium as O eight		min
Magnesium as MgO eight		min
Sulphur as S eight		min
Moisture eight		ma
Total Chlorides		ma



Particle Sie : o f the material shall e retained eteen mm IS siee and on mm IS siee

ಅಣ್ಣಯ ಮತ್ತು ಪ್ರಯೋಜನಗಳ ಕುರಿತು ಹೆಚ್ಚಿನ ಮಾಹಿತಿಗೆ ದಯವಿಟ್ಟು K+S ಫಫೆಲ್ಯುಸರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ಮಾರಾಟ ತಂಡವನ್ನು ಸಂಪರ್ಕಿಸಿ

ಇವರಿಂದ,
K+S Fertilizers (India) Pvt. Ltd.
Office No. 411, 4th Floor, Good Earth Business Bay, Sector 58, Gurgaon, Haryana, Pincode : 122098

ಶುಕ್ರವಾರ
09 ಜೂನ್ 2023


32°
/ 21 °C



ಶನಿವಾರ 31°/21°
ಭಾನುವಾರ 29°/21°

ಬ್ಯಾಂಕಿಂಗ್ ಹುದ್ದೆಗೆ ಉಚಿತ ತರಬೇತಿ

ಬೆಂಗಳೂರು, ಜೂ.9-ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಹುದ್ದೆಗಳ ಪರೀಕ್ಷೆಗಳಿಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ 2 ತಿಂಗಳ ಉಚಿತ ತರಬೇತಿ ಆಯೋಜಿಸಲಾಗಿದೆ. ಸಿದ್ಧಾರ್ಥ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ಮತ್ತು ಎಸ್‌ಇಂಡಿಯಾ ಐಎಎಸ್ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಸಿ ಸುಮಾರು 7500, ಮತ್ತು ಬ್ಯಾಂಕಿಂಗ್ ಹುದ್ದೆಗೆ 8500 ಹುದ್ದೆಗಳ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೂನ್ 14 ರಿಂದ 2 ತಿಂಗಳ ಕಾಲ ಉಚಿತ ತರಬೇತಿ ನೀಡಲಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ರಾಜಾಜಾಣ್ಣೆ ಶರಣರವರಲ್ಲಿರುವ ಎಸ್‌ಇಂಡಿಯಾ ಐಎಎಸ್ ಕಚೇರಿಗೆ ನೇರವಾಗಿ ಬಂದು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9591844464/9036222422 ಸಂಪರ್ಕಿಸಲು ಎಸ್‌ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಿ.ಎಸ್ ವೀರಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.



ಕಂದಾಯ ಇಲಾಖೆ
ಉಪವಿಭಾಗಾಧಿಕಾರಿಗಳ ಕಾರ್ಯಾಲಯ ದೊಡ್ಡಬಳ್ಳಾಪುರ ಉಪವಿಭಾಗ,
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ

ಸಂಖ್ಯೆ: ಎಲ್.ಎಸ್.ಡಿ.ಸಿ.ಆರ್/589/2021-22
ದಿನಾಂಕ: 08/06/2023

ಸರ್ಕಾರಿ ಜಮೀನು ಇ-ಹರಾಜು ಪ್ರಕಟಣೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಿಸುವ (Resource Mobilisation) ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳ ಇ-ಹರಾಜಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ಭೂ ಮಂಜೂರಾತಿ-1) ಇವರು ತಮ್ಮ ಪತ್ರ ಸಂ: ಆರ್.ಡಿ.15.ಎಲ್.ಜಿ.ಬಿ. 2022 (ಇ) ದಿನಾಂಕ:18-08-2022 ರಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 69 ರಡಿ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದ್ದು. ಅದರಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಎಲ್.ಎಸ್.ಡಿ(ಸಿ)ಆರ್:66/2021-22 ದಿನಾಂಕ: 25-05-2023 ರಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 69 ರಡಿ ಇ-ಹರಾಜು ಮಾಡಲು ಸೂಚಿಸಿರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಸೆಲಮಂಗಲ ತಾಲ್ಲೂಕು, ಕಸಬಾ ಹೋಬಳಿ, ಮಹದೇವಪುರ ಗ್ರಾಮದ ಸ.ನಂ. 86 ರಲ್ಲಿ 1-36 ಎ/ಗಂ-31 ಜಮೀನನ್ನು ಇ-ಹರಾಜು ಮೂಲಕ ಕರ್ನಾಟಕ ಸರ್ಕಾರದ ಇ-ಪ್ರೋಕ್ಯೂರ್‌ಮೆಂಟ್ ಪ್ರಾಟ್‌ಫಾರ್ಮ್ <https://eproc.karnataka.gov.in> ವೆಬ್‌ಸೈಟ್‌ನಲ್ಲಿ ಅಳವಡಿಸಿರುವ ಈ ಕೆಳಕಂಡ E-Auction Notice Number ನ ಜಮೀನನ್ನು ದಿನಾಂಕ:13-06-2023 ರ ಬೆಳಿಗ್ಗೆ 10-00 ರಿಂದ ದಿನಾಂಕ: 21-06-2023 ರ ಸಂಜೆ 5-00 ಗಂಟೆಯವರೆಗೆ ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿ ಇ-ಹರಾಜು ಮಾಡಲಾಗುವುದು.

Sl. No.	E-Auction Notice Number
1	RD/2023-24 Auction-1

ಸಹಿ/-
ಉಪವಿಭಾಗಾಧಿಕಾರಿಗಳು
ದೊಡ್ಡಬಳ್ಳಾಪುರ ಉಪವಿಭಾಗ, ದೊಡ್ಡಬಳ್ಳಾಪುರ

DIPRCP2125GREEN/PMO23-24

TATA ELXSI LIMITED
CIN : L85110KA1989PLC009968
Registered & Corporate Office: Tata Elxsi Limited, ITPB Road, Whitefield, Bengaluru - 560 048. Tel.: +91 80 2297 9123
Website: www.tataelxsi.com e-mail: investors@tataelxsi.com

NOTICE OF AGM AND ANNUAL REPORT FOR FY 2022-23

Notice is hereby given that the 34th Annual General Meeting of Tata Elxsi Limited will be held on Tuesday, July 04, 2023 through Video Conferencing ('VC') or Other Audio-Visual Means ('OAVM') at 02.30 p.m., to transact the business as set out in the Notice to the AGM. The deemed venue for the 34th AGM will be the Registered Office of the Company - Tata Elxsi Limited, ITPB Road, Whitefield, Bengaluru - 560048.

The Securities and Exchange Board of India ('SEBI'), vide its Circular dated January 05, 2023 has dispensed the requirement of dispatch of physical copies of the Annual Report. Accordingly, the Notice of the AGM along with the Annual Report for FY 2022-23 has been sent only by electronic mode to those Members whose email addresses are registered with the Company/Depositories. The electronic dispatch of the Annual Report has been completed on Thursday, June 08, 2023. The Notice to the AGM and Annual Report for FY 2022-23 are also available on the Company's website www.tataelxsi.com, websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively and on the website of NSDL www.evoting.nsdl.com.

The Members are provided with a facility to cast their vote electronically on all resolutions set forth in the Notice to 34th AGM using the e-voting system provided by NSDL. The remote e-voting period commences on Friday, June 30, 2023 at 09:00 a.m. and ends on Monday, July 03, 2023 at 05:00 p.m. During this period, Members holding shares either physical or in dematerialised form as on the cut-off date, Tuesday, June 27, 2023 may cast their vote electronically. Members shall not be allowed to cast their votes through remote e-voting beyond 05:00 p.m. on Monday, July 03, 2023. Any person who acquires shares of the Company and becomes the Member of the Company after dispatch of the Notice and holds shares as on the cut-off date, Tuesday, June 27, 2023, may obtain the login ID and password by sending a request to evoting@nsdl.co.in. The facility for e-voting, shall also be made available to Members attending the AGM through VC/OAVM, who have not already cast their vote by remote e-voting through the NSDL portal.

Members who have cast their vote by remote e-voting prior to the AGM can also attend/participate in the AGM through VC / OAVM but shall not be entitled to cast their vote again. The instructions on remote e-voting and e-voting during the AGM are detailed in the notes to the Notice convening the AGM, which is also available at www.evoting.nsdl.com.

Members who would like to express their views or ask questions during the AGM may register themselves as a speaker by sending their request from their registered email address mentioning their name, DP ID and Client ID/folio number, PAN, mobile number at telagm@tataelxsi.com between Thursday, June 22, 2023 and Saturday, June 24, 2023. The facility to express views/ask questions during the AGM shall be restricted only to those members who have pre-registered themselves as a speaker. The Company reserves the right to restrict the number of speakers depending on the availability of time for the AGM.

Members who need assistance before or during the AGM can contact NSDL at evoting@nsdl.co.in, 1800-222-990 or Ms. Sarita Mote at saritam@nsdl.co.in / + 91 22 24994890 or write to the Company at telagm@tataelxsi.com.

For TATA ELXSI LIMITED
Sd/-
Cauveri Sriram
Company Secretary

Date : June 09, 2023
Place : Bengaluru